

## ಮಾಂಡವ್ಯ!

ನೋಣಗಳನ್ನು ಕೊಲ್ಲುಕೊಲ್ಲುತ್ತಾ ಅದೇನೋ ಮಹತ್ತರವಾದ ಆನಂದವನ್ನು ಅನುಭವಿಸುತ್ತಿದ್ದಾನೆ ಆ ಬಾಲಕ.

ಆಹಾ.. ಹಾರಾಡುತ್ತಿದ್ದ, ಹಾರಾಡುತ್ತಾ ತಮ್ಮ ಆಹಾರ ಅರಸುತ್ತಾ ಇದ್ದ ನೋಣಗಳನ್ನು ತನ್ನ ಅಂಗೈಗಳೆರಡನ್ನೂ ಅಗಲಿಸಿ, ಅಗಲಿಸಿ ತನ್ನ ಅಂಗೈಗಳನ್ನು ಥಟ್ಟನೆ ಬಡಿದು ಅವುಗಳ ನಡುವೆ ಸಿಕ್ಕಿ ವಿಲವಿಲನೆ ಒಡ್ಡಾಡುತ್ತಿದ್ದ ಆ ನೋಣಗಳನ್ನು ಕಂಡು ಅದೆಷ್ಟು ಆನಂದ ಪಡುತ್ತಿದ್ದಾನೆ ಆ ಎಳೆಯ ಬಾಲಕ! ಹಾರಾಡುತ್ತಿರುವ ಪತಂಗಗಳನ್ನು ಹಿಡಿದು, ಅವುಗಳ ಪೃಷ್ಠ ಭಾಗಕ್ಕೆ ಹುಲ್ಲಿನ ಕಡ್ಡಿಯ ಚೂಪಾದ ಮೊನೆಯಿಂದ ಚುಚ್ಚಿ ಚುಚ್ಚಿ ಸಂತಸ ಪಡುತ್ತಿದ್ದಾನೆ! ತಾನೇನು ಮಾಡುತ್ತಿದ್ದೇನೆ, ಆ ನೋಣ ಪತಂಗಗಳಿಗೆ ತಾನೆಷ್ಟು ನೋವು ಕೊಡುತ್ತಿದ್ದೇನೆ ಎನ್ನುವುದರ ಕೃಚಿತ್ ಅರಿವೂ ಅವನಿಗಿಲ್ಲ. ಒಂದೊಂದು ನೋಣವೂ ಸತ್ತಾಗ, ಒಂದೊಂದು ಪತಂಗವೂ ವಿಲವಿಲನೆ ಒಡ್ಡಾಡುತ್ತಿದ್ದಾಗ ಆ ಬಾಲಕನ ಮುಖದಲ್ಲಿ ಅದಂತಹ ವಿಚಗೀಷು ಭಾವ! ತಾನೇನೋ ಮಹಾ ಕಾರ್ಯ ಸಾಧಿಸಿಬಿಟ್ಟೆ ಎಂಬ ಉತ್ಸಾಹ; ಪರಮಾನಂದ.

ಮಾಂಡವ್ಯ ಬೆಳೆದಿದ್ದಾನೆ; ಈತ ಈಗ ಯೌವನಗನಾಗಿದ್ದಾನೆ. ತನ್ನ ಹುಡುಗಾಟದ ಕೆಲಸ ಅವನಿಂದ ಈಗ ನಡೆಯುತ್ತಲಿಲ್ಲ. ಆಶ್ರಮವೊಂದನ್ನು ನಿರ್ಮಿಸಿಕೊಂಡು, ಆಶ್ರಮದ ಎದುರು ತಪೋನಿರತನಾಗಿದ್ದಾನೆ ಮಾಂಡವ್ಯ. ಸತ್ಯಸಂಧನಾಗಿ ಪರಿವರ್ತಿತನಾಗಿದ್ದಾನೆ ಮಾಂಡವ್ಯ! ಧರ್ಮಜ್ಞನಾಗುತ್ತಿದ್ದಾನೆ ಮಾಂಡವ್ಯ !

ತನ್ನ ಆಶ್ರಮದ ಸಮೀಪದಲ್ಲಿ ದ್ವ ವೃಕ್ಷಚ್ಚಾಯೆಯಲ್ಲಿ ತನ್ನೆರಡೂ ಕೈಗಳನ್ನು ಮೇಲೆತ್ತಿ, ಯೋಗನಿಷ್ಠನಾಗಿ, ಮೌನವೃತ್ತದಿಂದ ತಪವನ್ನು ಆಚರಿಸುತ್ತಿದ್ದಾನೆ ಮಾಂಡವ್ಯ !

ಸೂರ್ಯೋದಯಕ್ಕಿನ್ನ ಮುನ್ನವೇ ಮಾಂಡವ್ಯ ನ ದಿನಚರಿ ಆರಂಭವಾಗುತ್ತದೆ. ಚುಮುಚುಮು ನಸುಕಿನಲ್ಲಿ ದರ್ಭಾಸನದಿಂದ ಮೇಲೇಳುತ್ತಾನೆ. ಸನಿಹದ ನದಿಗೆ ಹೋಗಿ ಸ್ನಾನಾದಿಗಳನ್ನು ಪೂರೈಸುತ್ತಾನೆ. ಸೂರ್ಯೋದಯವಾಗಿ ಅಷ್ಟು ನೀಡುತ್ತಾನೆ. ಆಶ್ರಮಕ್ಕೆ ಮರಳಿ ಆಶ್ರಮದ ಸುತ್ತಲಿರುವ ಉಪವನದಲ್ಲಿಯೆ ತರುಲತೆಗಳಲ್ಲಿ ಅರಳಿ ನಿಂತ ಪುಷ್ಪಗಳನ್ನು ಆಯ್ದು ಕೊಯ್ಯುತ್ತಾನೆ. ಬಿಲ್ವ ತುಳಸಿಗಳನ್ನೂ ಕೊಯ್ಯುತ್ತಾನೆ. ಅವುಗಳೊಂದಿಗೆ ಆನಂತರ ಆಶ್ರಮವನ್ನು ಪ್ರವೇಶಿಸಿ ಸಂಧ್ಯಾವಂದನೆ; ಆರಾಧ್ಯ ದೇವನ ಅರ್ಚನೆ.ಫಲ ಭುಜನೆ.

ಪೂಜಾ ವಿಧಿ ಮುಗಿಸಿ ಆಶ್ರಮದ ಹೊರಗೆ ಬರುತ್ತಾನೆ ಮಾಂಡವ್ಯ .ಆಶ್ರಮದ ಹೊರಗೆ ಬಲಬದಿಯ ಆಶ್ವತ್ಥ ವೃಕ್ಷದ ನೆರಳಿನಲ್ಲಿ ತಪಸ್ಸು. ಕೆಲವೊಮ್ಮೆ ಒಂಟಿಗಾಲಿನಲ್ಲಿ ನಿಂತು; ಮತ್ತೆ ಕೆಲವು ವೇಳೆ ಪದ್ಮಾಸನ ಹಾಕಿ ಕುಳಿತು.

ನಡು ಮಧ್ಯಾಹ್ನದವರೆಗೂ ಮಾಂಡವ್ಯ ನ ತಪಸ್ಸು ಸಾಗುತ್ತದೆ. ತರುವಾಯ ದೇವರಿಗೆ ಪೂಜೆ; ನೈವೇದ್ಯ ಸಮರ್ಪಣೆ. ಮಹಾಮಂಗಳಾರತಿ. ಪೂಜೆ ಮುಗಿಸಿ, ದೇವರ ಪ್ರಸಾದ ಸ್ವೀಕರಿಸಿ ದೇವರ ನೈವೇದ್ಯದ ಚರುವನ್ನು ಪ್ರಸಾದರೂಪವಾಗಿ ಭುಂಜಿಸುತ್ತಾನೆ ಮಾಂಡವ್ಯ.

ಮಧ್ಯಾಹ್ನದ ವಿಶ್ರಾಂತಿ ಅಂದರೆ ಮತ್ತೆ ತಪಸ್ಸು. ರಾತ್ರಿ ಅದೆಷ್ಟೋ ಸಮಯದ ತನಕವೂ ತಪೋನಿರತ ಮಾಂಡವ್ಯ ! ಹೀಗೆ ಮಾಂಡವ್ಯ ತಪೋನಿರತನಾಗಿದ್ದಾನೆ. ಬಾಹ್ಯ ಪ್ರಪಂಚದ ಅರಿವು ಇಲ್ಲದ ದೀರ್ಘ ತಪದಲ್ಲಿ ಮುಳುಗಿದ್ದಾನೆ ಮಾಂಡವ್ಯ! ಹೀಗೊಂದು ದಿನ..

ನಗನಾಣ್ಯ ಕೊಳ್ಳೆ ಹೊಡೆದ ಕೆಲ ಮಂದಿ ತಸ್ಸರರು ಮಾಂಡವ್ಯ ತಪವನ್ನು ಆಚರಿಸುತ್ತಿದ್ದ ವಡೆಗೆ ಓಡೋಡಿ ಬಂದರು. ಅವರಿಗೆ ಎಲ್ಲಿಯಾದರೂ ಸುರಕ್ಷಿತ ಜಾಗದಲ್ಲಿ ಅವಿತಿಟ್ಟುಕೊಳ್ಳಬೇಕಾಗಿತ್ತು. ತಾವು ಕೊಳ್ಳೆಹೊಡೆದು ತಂದ ನಗ ನಾಣ್ಯಗಳನ್ನು ಅಡಗಿಸಿ ಇಡಬೇಕಾಗಿತ್ತು. ಕಾರಣ ಅವರ ಹಿಂದಿನಿಂದ ರಾಜಭಟರು ಬೆನ್ನಟ್ಟಿ ಬರುತ್ತಿರುವುದು.

ಮಾಂಡವ್ಯ ತಪವನ್ನು ಆಚರಿಸುತ್ತಿದ್ದ ವಡೆಯ ಬಳಿಯಲ್ಲಿನ ಅವನ ಆಶ್ರಮದ ಒಳಗೆ ನುಗ್ಗಿದರು ಆ ತಸ್ಸರರು. ತಾವು ಹೊತ್ತು ತಂದ ನಗ ನಾಣ್ಯಗಳನ್ನು ಆ ಆಶ್ರಮದ ಒಂದೆಡೆ ಅಡಗಿಸಿ ಇಟ್ಟರು. ತಾವೂ ಅಲ್ಲಿಯೇ ಸಂದು ಮೂಲೆಗಳಲ್ಲಿ ಅಡಗಿ ಕುಳಿತುಕೊಂಡರು.

ಬಂದರು..

ಬಂದರೋ ಬಂದರು ರಾಜಭಟರು.

'ಬ್ರಾಹ್ಮಣೋತ್ತಮರೇ.. ಇತ್ತ ಕಡೆ ಓಡಿ ಬಂದ ಕಳ್ಳರು ಎತ್ತ ಕಡೆ ಹೋದರು? ಕೂಡಲೇ ತಿಳಿಸಿದರೆ ಮಹದುಪಕಾರವಾಗುತ್ತದೆ. ಅವರನ್ನು ಬೆನ್ನಟ್ಟಿ ಹೋಗುತ್ತೇವೆ. ದಯವಿಟ್ಟು ಹೇಳಿರಿ ಮರದ ಕೆಳಗೆ ಮೌನವಾಗಿ ಕುಳಿತಿದ್ದ ಮುನಿಯನ್ನು ಕಂಡು ವಿನೀತರಾಗಿಯೇ ಕೇಳಿಕೊಳ್ಳುತ್ತಿದ್ದಾರೆ ರಾಜಭಟರು.

ರಾಜಭಟರು ಕೇಳಿದ ಪ್ರಶ್ನೆಗೆ ಮುನಿಯ ಕಡೆಯಿಂದ ಉತ್ತರವೇನೂ ಬರಲಿಲ್ಲ. ಕಣ್ಣೆರೆದು ರಾಜಭಟರನ್ನು ಆತ ನೋಡಲೂ ಇಲ್ಲ. ರಾಜಭಟರು ಕೇಳಿದ ಪ್ರಶ್ನೆ ಕೇಳಿಸದರೂ ತನ್ನ ಕಿವಿಗೆ ಅದು ಕೇಳಿಸಲೇ ಇಲ್ಲವೇನೋ ಎನ್ನುವಂತೆ ಕುಳಿತಿದ್ದ ಮಾಂಡವ್ಯ ಮುನಿ.

ರಾಜಭಟರು ಪುನಃ ಪುನಃ ವಿನಂತಿಸಿಕೊಂಡರು.

ಈ ಮುನಿಯ ಅರಿವಿಗೆ ಬಾರದಂತೆ ಇವನ ಆಶ್ರಮದೊಳಗೆ ಕಳ್ಳರು ಅಡಗಿಕೊಂಡಿರಬಹುದು ಎನ್ನುವ ಶಂಕೆ ರಾಜಭಟರಲ್ಲಿ ಉಂಟಾಯಿತು. ಆದರೆ, ಮುನಿಯ ಅನುಮತಿ ಇಲ್ಲದ ಆಶ್ರಮದೊಳಗೆ ಪ್ರವೇಶಿಸುವುದು ಉಚಿತವಲ್ಲ. ಶಾಪಗೀಪ ಕೊಟ್ಟಾನು. ಈ ಮುನಿ ಕಣ್ಣೆರೆಯುತ್ತಲೂ ಇಲ್ಲ; ತಮ್ಮ ಪ್ರಶ್ನೆಗೆ ಉತ್ತರಿಸುತ್ತಲೂ ಇಲ್ಲ. ಇವನೇ ಏನಾದರೂ ಆ ಕಳ್ಳರಿಗೆ ತನ್ನ ಆಶ್ರಮದಲ್ಲಿ ಅಡಗಿಕೊಳ್ಳಲು ಆಶ್ರಯ ನೀಡಿರಬಹುದೇ?

ಮೊದಮೊದಲು ವಿನೀತರಾಗಿಯೇ ಕೇಳುತ್ತಿದ್ದ ರಾಜಭಟರು, ಮುನಿಯಿಂದ ಯಾವುದೇ ಬಗೆಯ ಪ್ರತಿಕ್ರಿಯೆಯೂ ಬಾರದೇ ಇದ್ದಾಗ ತುಸು ಗದರಿ ಕೇಳಿದರು: 'ಹೇಳಿ..ಯೋಗಿಗಳೇ.. ಹೇಳಿ. ಬಾಯಿ ಬಿಡಿ. ಇತ್ತ ಓಡಿ ಬಂದ ಕಳ್ಳರನ್ನು ನೀವು ನೋಡಿದಿರಾ? ನಿಮ್ಮ ಆಶ್ರಮವನ್ನೇನಾದರೂ ಅವರು ಪ್ರವೇಶಿಸಿ ಅಡಗಿಕೊಂಡಿದ್ದಾರಾ? ನೀವು ಅವರಿಗೆ ಹಾಗೆ ಮಾಡುವಂತೇನಾದರೂ ಹೇಳಿದ್ದೀರಾ?

ರಾಜಭಟರು ಗದರಿಕೆಗೂ ಮಾಂಡವ್ಯನದು ನಿರುತ್ತರ.

ಬೇರೆ ಮಾರ್ಗ ಕಾಣದ ರಾಜಭಟರು ಮಾಂಡವ್ಯನ ಆಶ್ರಮವನ್ನು ಹೊಕ್ಕರು.

ಸಿಕ್ಕಿದರಲ್ಲಾ ತಸ್ಸರರು.

ಸಿಕ್ಕಿ ಬಿದ್ದೇ ಬಿಟ್ಟರು!

ಕೊಳ್ಳೆ ಹೊಡೆದ ನಗನಾಣ್ಯಗಳೂ ಮತ್ತು ಕಳ್ಳರೂ ಆಶ್ರಮದ ಒಳಗೆ ಸಿಕ್ಕಿದುದರಿಂದ, ಮಾತನಾಡದೇ ಮರದ ಕೆಳಗೆ ಕುಳಿತಿದ್ದ ಈ ಮುನಿಯೇ ಕಳ್ಳರ ಗುರು ಇರಬೇಕು ಎನ್ನುವ ನಿರ್ಧಾರಕ್ಕೆ ಬಂದರು ರಾಜಭಟರು. ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡರು.

ಮತ್ತೊಮ್ಮೆ ಮುನಿಯನ್ನು ಮಾತನಾಡಿಸಲು ಪ್ರಯತ್ನ ನಡೆಸಿದರು.

'ಹೇಳಿ..ಇವರು..ಈ ಕಳ್ಳರು ನಿಮ್ಮವರಾ? ನಿಮ್ಮ ಆದೇಶ, ಸೂಚನೆಯಂತೆ ನಿಮ್ಮ ಆಶ್ರಮದ ಒಳಗೆ

ಅವಿತು ಕೊಂಡಿದ್ದರಾ ಇವರು? ಕದ್ದು ತಂದ ವಸ್ತುಗಳನ್ನು ನಿಮ್ಮ ಆಶ್ರಮದ ಇಳಗೆ ಅಡಗಿಸಿ ಇಡಲು ನೀವೇ

ಇವರಿಗೆ ತಿಳಿಸಿದ್ದೀರಾ? ಹೇಳಿ.

ಇಲ್ಲ..ಮಾಂಡವ್ಯ ಮತ್ತೆ ಅದೇ ಬಗೆಯಲ್ಲಿ ಮೌನಿ.

ರಾಜಭಟರು ಸಂಶಯ ಬಲವತ್ತಾಯಿತು.

ಬಂಧಿಸಿದ ಕಳ್ಳರೊಡನೆ ಮಾಂಡವ್ಯ ನನ್ನೂ ಬಂಧಿಸಿ ಅರಸನ ಬಳಿ ಕರೆದೊಯ್ದರು ರಾಜಭಟರು.

ರಾಜಸಭೆಯಲ್ಲಿ ಕಳ್ಳರ ವಿಚಾರಣೆ ನಡೆಯಿತು; ಜೊತೆಗೆ ಮಾಂಡವ್ಯನ ವಿಚಾರಣೆ ಕೂಡಾ.

ಅರಸ ಕೇಳಿದ ಯಾವ ಪ್ರಶ್ನೆಗೂ ಮಾಂಡವ್ಯ ನದು ಗಾಢ ಮೌನ. ಒಂದೇ ಒಂದು ಶಬ್ದವೂ ಆತನ ಬಾಯಿಯಿಂದ ಹೊರಬರುತ್ತಲೇ ಇಲ್ಲ.

ಏಪ..ರಾಜನಾದರೂ ಏನು ಮಾಡಿಯಾನು!

ಈ ಮೌನ ಮುನಿ ಕಳ್ಳರ ಗುರುವೇ ಆಗಿರಬೇಕು ಎನ್ನುವ ನಿರ್ಧಾರಕ್ಕೆ ಬಂದ ಅರಸ.

'ಅಮೂಲ್ಯವಾದ ನಗನಾಣ್ಯಗಳನ್ನು ಕೊಳ್ಳೆ ಹೊಡೆದಿರುವ ಈ ಕಳ್ಳರು ಅಪರಾಧಿಗಳು. ಅವರಿಗೆ ಬಚ್ಚಿಟ್ಟುಕೊಳ್ಳಲು ತನ್ನ ಆಶ್ರಮದಲ್ಲಿ ಅವಕಾಶ ಮಾಡಿಕೊಟ್ಟ ಈ ಮುನಿ ಆ ಕಳ್ಳರ ಗುರುವೇ ಆಗಿರಬೇಕು. ಇಲ್ಲವೇ ಇವರು